



### ಕಣ್ಣಿಗೆ ಕಟ್ಟುವ ಚಿತ್ರಣ

‘ಗುನಂಗ್ ಪದಾಂಗ್; ವಿಸ್ಯಯದ ಗುಡ್ಡದ ಮೇಲೆ ಬಂದ ಮಾಂತ್ರಿಕ ಸಂಚೆ’ (ಜೂ. 13, ನೇಮಿಚಂದ್ರ) ಬಹಳ ಸೋಗಾಗಿದೆ ಮತ್ತು ಸರ್ವಿಸ್ತಾರವಾಗಿದೆ. ಗೈತ್ತಿಲ್ಲದ ಬಂದ ಪುರಾತನ ಸ್ಥಳವನ್ನು ಕಟ್ಟುಪಟ್ಟು ಹುಡುಕಿ, ಸ್ಥಳವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ನಾವೇ ಅಲ್ಲಿದ್ದ ನೋಡುತ್ತಿದ್ದವೆನ್ನೋ ಎನ್ನವಷ್ಟು ಪರಿಣಾಮಕಾರಿ ಬರವಣಿಗೆ. ಲೇನಿ, ಅವರ ‘ಪೆರುವಿನ ಪವಿತ್ರ ಕಣವೆಯಲ್ಲಿ’ ಪ್ರಸ್ತರವನ್ನು ನೇನಿಸಿತು.

—ನೀಲಕಂಠಪ್ಪ ಒಕ್ಕಮುದ್ದೆ, ಬೀರಾರು

### ಅನ್ನೇಷಣೆಯಿ ರೋಚಕ ಹಾದಿ

ಅತ್ಯಾಕರಣ ಮುಖಪ್ರಚಂದಿದ್ದ, ‘ಗುನಂಗ್ ಪದಾಂಗ್’ ಎಂಬ ಹೆಸರಿನನ್ನೇ ವಿಸ್ಯಯದಿದ್ದ ಕ್ಷಣಕ್ಷಣವೂ ಕುತೂಹಲ ಹುಟ್ಟಿಹಾಕುತ್ತ



ಅನ್ನೇಷಣೆಯ ಪ್ರವಾಸದ ದಾರಿಯಲ್ಲಿ ಓದುಗರನ್ನು ಕರೆದುಕೊಂಡು ಸಾಗಿತ್ತು ಲೇಖನ. ವಿಶ್ವದ ಕಂಡೂ ಕೇಳಿರಿಯದ ಅಪರೂಪದ ಸ್ಥಳವನ್ನು ಸಚಿತವಾಗಿ ವಿವರಿಸಿದ್ದು ವಿಶೇಷವಾಗಿ ಗಮನಸೆಳೆಯಿತು. ವಿಶ್ವ ಪರಿಸರ ದಿನಕ್ಕೆ ಪ್ರಕಟವಾಗಿ, ಪ್ರವಾಸಿ ಕೈಫಿಯಿಗಾಗಿ ಸಂಗ್ರಹಯೋಗ್ಯ ನೀಡಿತು.

—ಉಷಾಲ್ಯೈ ಅರವಿಂದ ಹೊಳ್ಳ, ಬೆಂಗಳೂರು

### ಅಧ್ಯತ ಸಂಕೋಧನಾತ್ಮಕ ಲೇಖನ

ಜೂನ್ 13ರ ‘ಸುಧಾ’ ಪತ್ರಿಕೆ ಕೈಗೆತ್ತಿಕೊಂಡಾಗ, ಈ ಸಂಚೆ ಪ್ರವಾಸ ಲೇಖನಕ್ಕೆ ಮಿಳಿಲಾಗಿದೆಯಲ್ಲ ಎನಿಸಿತು. ಚಿತ್ರಗಳನ್ನು ಗಮನಿಸಿ ಲೇಖಕರು ನೇಮಿಚಂದ್ರ ಎಂದು ನೋಡಿದ ಮೇಲೆ ಇಡೀ ಲೇಖನವೇ ಬಂದು ಅಧ್ಯತ ಸಂಕೋಧನಾತ್ಮಕ ಲೇಖನವಾಗಿ ಮೂಡಬಂದಿರುವುದು ಅರುವಾಯಿತು.

—ಬಿ. ಗೋಪಾಲ್ ಸಿಗ್, ಮೈಸೂರು

### ನಾನೂ ಪ್ರವಾಸ ಮಾಡಿದೆ

ಈ ಸಂಚೆ ನನ್ನ ಪಾಲಿಗೆ ಹಬ್ಬದ ಉಟ್ಟವಾಗಿತ್ತು ಅಂದ್ರೆ ಅತಿಶಯವಲ್ಲ. ನೇಮಿಚಂದ್ರರ ಪ್ರವಾಸ ತೆ ಬಹಳ ಆಸ್ತಿ, ಕುತೂಹಲದಿಂದ ಒಂದಿಕೊಂಡಿತು. ಲೇಖಕರ ಜೊತೆಯಲ್ಲೇ ನಾನೂ ಪ್ರವಾಸ ಮಾಡಿದೆ.

—ಶ್ರೀಮಲಾ ಎಂ.ಎನ್., ಬೆಂಗಳೂರು

### ಅತ್ಯಾವಲೋಕನದ ಪ್ರಯತ್ನ

‘ಸಂಘರ್ಷವೇ ಟಿಟ್ಟಿಭ ಜೀವನ್’ (ಜೂ. 13, ಅಶೋಕ್ ಕುಮಾರ್) ಲೇಖನ ಜೀನಾಗಿದೆ. ಟಿಟ್ಟಿಭಗಳ ಕಣ್ಣಿನ ರಚನೆಯನ್ನು ಖಳಗಾಯಿಕಾಗಿ ಹೋಲಿಸಿದ್ದು ಮುಗ್ಗಳಿಗೆ ತಂದಿತು. ಟಿಟ್ಟಿಭಗಳ ಅಡ್ಡಾದಿದ್ದಿ ಓದುವ ಚಾಕಕೆಕ್ಕೆ, ಮೊಗ್ಗೆಗಳನ್ನು ರಕ್ಷಿಸುವ ಪಡಿಪಾಟಲು, ಅವಗಳ ಜೀವನ ಪದ್ಧತಿ ಎಲ್ಲವೂ ವಿಸ್ಯಯ. ಇದನ್ನು ಅವಿಸ್ಯರಣೆಯಾಗಿ ವಿವರಿಸಿದ ಅನುಭವ ಬರಹ ಬಹಳ ಹಿಡಿತು. ಪ್ರಕೃತಿಯ ಮುದಿಲಲ್ಲಿ ಬಿಡುಕುತ್ತಿರುವ ಹಾಗೂ ಬದುಕಲು ಮನುಷ್ಯನವೇ ಅರ್ಥತೆ, ಅಧಿಕಾರವಿರುವ ಟಿಟ್ಟಿಭಗಳಿಂಥ ಸಾವಿರಾರು ಪ್ರಕ್ಕಿಗಳ ಅತ್ಯಿತ್ತ ಇಂದು ಪ್ರಶ್ನೆಯಾಗಿದೆ.

ಈ ಬರಹ ಅತ್ಯಾವಲೋಕನಕ್ಕೆ ಎಡೆಮಾಡಿಕೊಡುವಂಧ ಮಾನವೀಯ ಪ್ರಯತ್ನ.

—ಅಮಿತ್ ಕೆ. ಜ್ಯೇನ್

### ವಿಷಾದನೀಯ

ಟಿಟ್ಟಿಭ ಹಕ್ಕಿಗಳ ಕುರಿತ ಲೇಖನ ಮನ ಮುಷ್ಟುವಡಿತ್ತು. ಮನುಷ್ಯಗಿಂತೆ ಎಲ್ಲಾ ರೀತಿಯ ರಕ್ಷಣೆ ಹಾಗೂ ಸವಲತ್ತುಗಳನ್ನು ಒದಗಿಸಿದರೂ ಆತನ ಕ್ಷಾರ ಮನಸ್ಸು ಶೈಲಿಯಾಗದೆ ಮಾಗ್ನ ಹಕ್ಕಿಗಳ ವಿನಾಶಕ್ಕೆ ನಿಂತಿರುವುದು ವಿಷಾದನೀಯ.

—ಜೆರಿಕಾ ಡಿಸೋಜಾ, ಬೆಂಗಳೂರು



### ಅತ್ಯುತ್ತಮ ಮಾದರಿ

‘ಅಣಿ ಮುಳೆಯೊಡನೆ ಚಿಗುರುವ ಸಿಗಳು’ (ಜೂ. 13, ಅಕ್ಷಯ ಕೃಷ್ಣಮುಹಿತ) ಅವರೂಪದ ಲೇಖನ. ಮಕ್ಕಳ ಅಗತ್ಯ ಕಲೆಕೆಯ ಉತ್ತಮ ಮಾದರಿಯನ್ನು ಮಂಡಿಟಿದೆ. ಶಿಕ್ಷಣದ ಸಾರ್ಥಕತೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿದೆ. ಪರ್ಯಾತರ, ನೆಲಮೂಲದ ಸಂಬಂಧಗಳ ಪರಿಚಯಿಸುವಂತೆ ಉತ್ತರ ಕನ್ನಡದ ಅಣಿ ಶಾಲೆಯ ಶಿಕ್ಷಕರ ಕಾರ್ಯ ಅಭಿನಂದನಾರ್ಥ. ಅಡುಗೆ ಅಯಾ ಪ್ರತಿಮಾ ಕಾಜಗಾರ ಅವರನ್ನು ಗೌರವಿಸಿದ್ದು ಮಾದರಿ ನಡೆ.

—ಎಸ್. ವಿಶ್ವಾಧ ಬನಹಳ್ಳಿ, ಮೈಸೂರು

### ಕತ್ತು ತರುತ್ತಿರುವ ದುರಾಸೆ

ಮಾನವನ ದುರಾಸೆ ಪರಿಸರದ ಇತರೆ ಜೀವಿಗಳ ಜೀವನಕ್ಕೆ ಹೇಗೆ ಕತ್ತು ತರುತ್ತಿದೆ ಎಂಬುದನ್ನು ಪರಿಣಾಮಮಾರ್ಪಿಯಾಗಿ ನಿರೂಪಿಸಿದ ಲೇಖನ. ಚಿತ್ರಗಳೂ ಚೆನ್ನಾಗಿವೆ. ಈ ಹಕ್ಕಿಗಳು ಕಾಗುವಾಗ ‘ಡಿಡ್ ಯೂ ಡೂ ಇಟ್’ ಎನ್ನುವಂತೆ ಕೇಳುತ್ತವೆ. ಅಂದರೆ, ‘ಮಾನವ ನಮಗೆ ಈ ದುರೆಸೆ ತಂದೆಯೇ?’ ಎಂದು ಕೇಳುತ್ತಿರುವಂತಿದೆ.

—ಡಾ. ಎಸ್. ಶಿಶ್ಮಾಲ, ದಾವಣಗೆರೆ

### ನನಪುಗಳಿಗೆ ಜೀವ ತುಂಬಿದ ಬರವಣಿಗೆ

‘ಪೀಠಿ ಚುಕ್ಕಿ ರಂಗೋಲಿ’ (ಜೂ. 06, ಪ್ರವೀಣ ಕುಮಾರ್ ಬಿ) ಪ್ರಬಂಧ ಬಹಳ ಮೆಚ್ಚಿಗೆಯಾಯಿತು. ದಶಕಾಲಿಗೆ ಹಿಂದೆ ಹಕ್ಕಿಗಳಲ್ಲಿ, ಪಟ್ಟಣಗಳಲ್ಲಿ ಬೆಳೆದು ದೊಡ್ಡವರಾದ ಹೀಗಳಿಗೆ ಈ ನಿಂಬಂಧ ಅಪ್ಪಾಯಿದ್ದಾಗಿ ಪ್ರದರ್ಶಿಸಿತ್ತಿದ್ದ ಕನ್ನಡ ಪದಗಳನ್ನು ಬಳಸಿ ನವರಾದ ನಗುವನ್ನು ಚಿಗುರುಪಡ ಹಳೆಯ ನನಪುಗಳಿಗೆ ಜೀವ ತುಂಬಿದ ಬರವಣಿಗೆಗಾಗಿ ಲೇಖಕರಿಗೆ ಅಭಿನಂದನೆಗಳು. ಇಂಥ ಸುಂದರ ಬರವಣಿಗೆಯನ್ನು ಪ್ರೇತಾಳಾಹಿಸುವ ‘ಸುಧಾ’ ಚಿರಕಾಲ ಬಾಳಲಿ.

—ಡಾ. ಪ್ರಕಾಶ ಕೊಣ್ಣೂರ್, ಒಕ್ಕಿರುತ್ತಿ

### ದೊಂಸೆ ತಿನ್ನುವ ಚಪೆಲವಾಯಿತು

‘ದೊಸಾಮ್ಯಾನ್’ (ಜೂ. 13, ಪ್ರವೀಣ ಕುಲಕರ್ನ್) ಲೇಖನ ಛಿದ್ರಿ, ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿ ದೊಂಸೆ ರುಚಿ ನೋಡಬೇಕನಿಸಿತು. ಬರಹ ಇವುವಾಗುವುದರ ಚೊತ್ತ, ದೊಂಸೆ ತಿನ್ನುವ ಚಪಲ ಉಂಟಾಯಿತು. ಅದೂ ನಮ್ಮ ದಾವಣಗೆರೆ ಮಂದಿಗೆ ದೊಂಸೆ ಎಂದರೆ ಕೇಳಬೇಕೆ?

—ವೆಂಕಟೇಶ್, ದಾವಣಗೆರೆ

### ಒಂದುಪುಡೆ ಮೋಜು

ಪಿಚ್ಚೆರ್ ಬಿದ್ದು... (ಜೂ. 13, ಸಮತಾ ಆರ್.) ಹಾಸ್ಯ ಲೇಖನ ಇವುವಾಯಿತು. ಕನ್ನಡ ಸೀನಿಯರ್, ಧಾರಾವಾಹಿಗಳಲ್ಲಿ ನಾನು ಇಂತಹ ಕೆಲವು ಪದಗಳನ್ನು ಕೇಳಿದ್ದ ಅವೇ ಕನ್ನಡ ಪದಗಳಂತೆಯೇ ಆಗಿಹೋಗಿರುವ ಈ ಸಾಲ್ಗಂಗ್ಗಳ ಅರ್ಥ, ವಿಶೇಷಾರ್ಥಗಳ ಬಗ್ಗೆ ಒಂದುಪುಡೆ ಮೋಜೆನಿಸಿತು. ‘ಹವಾ ಚೆನ್ನಾಗಿ ಮೇಂಟೆನ್ ಮಾಡಿದ್ದಾರೆ’ ಅನ್ನಿಸಿತು.

—ಬಿ.ವಿ. ರಾಜಲಪ್ಪ, ಬೆಂಗಳೂರು

### ಪ್ರತಿಕ್ರಿಯಿಸಿ

ರಚನಾತ್ಮಕ ಟೀಕೆ-ಪ್ರಪಣಗಳಿಗೆ ಸ್ವಾಗತ. ಪ್ರತಿಕ್ರಿಯಿ ಚೆಟ್ಟುಕು, ಚುರುಕಾಗಿರಲಿ. ಇ-ಮೇಲ್: feedback@sudha.co.in

